

ପ୍ରତିଷ୍ଠାନ

PRATIBIMBA –Multidisciplinary Kannada Research Journal of IIMRD

ISSN: 2582-2284

Vol-5 Issue 2, September-October, 2023, Pp. 47-53.

© IIMRD, Mysuru



www.iimrd.com

ಅನುಸೂಯ ಏಂ*

*ಸಂಶೋಧನಾ ವಿದ್ಯಾರ್ಥಿ, ಶಿಕ್ಷಣ ಶಾಸ್ತ್ರ ವಿಭಾಗ, ಮಾನಸ ಗಂಗೋತಿ, ಮೈಸೂರು.

ପ୍ରାରମ୍ଭ: (Abstract)

ಪ್ರಸ್ತುತ ಲೇಖನವು ಶಿಕ್ಷಣ ಮತ್ತು ಕೌಶಲ ತರಬೇತಿಯ ಪ್ರಾಮುಖ್ಯತೆಯನ್ನು ಒಳಗೊಂಡಿದ್ದು, ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಗುಣಾತ್ಮಕ, ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಸಂಪರ್ಕ ಯಶಸ್ವನ್ನು ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಪ್ರಶ್ನಾರ್ಥಿಗಳಿಗೆ ಮತ್ತು ಶಿಕ್ಷಕರುಗಳಿಗೆ ಹೋಸದಾಗಿ ಅಭಿವೃದ್ಧಿಪಡಿಸಿದ, ನವೀನ ಮಾದರಿಯ ಮತ್ತು ಅಗತ್ಯವಾದ ಕೌಶಲಗಳ ತರಬೇತಿಯನ್ನು ಅನುಷ್ಠಾನಗೊಳಿಸಿದರುವುದೇ ಆಗಿದೆ. ಶಿಕ್ಷಣ ಸೈದ್ಧಾಂತಿಕ ನೆಲೆಗಟ್ಟಿನ್ನು ಹೊಂದಿದ್ದರೂ, ಜ್ಞಾನಾತ್ಮಕ, ಸಂವೇಗಾತ್ಮಕ ಮತ್ತು ಶ್ರೀಯಾಜನ್ಯ ಕಲಿಕೆಯ ಅಪವರ್ತನಾಗಳನ್ನು ಮೂಲಾಧಾರವಾಗಿ ಹೊಂದಿದೆ. ಆದ್ದರಿಂದ ಪ್ರಸ್ತುತ ಪ್ರಶ್ನಾರ್ಥಿಗಳಿಗೆ ಮತ್ತು ಶಿಕ್ಷಕರುಗಳಿಗೆ ಕೌಶಲ ತರಬೇತಿಯ ಅಗತ್ಯತೆಯನ್ನು ಹಲವಾರು ಸಂಶೋಧನಾ ಫಲಿತಾಂಶಗಳ ಆಧಾರದ ಮೇಲೆ ಪ್ರಸ್ತುತ ಸನ್ನಿಹಿತದಲ್ಲಿ ಕೌಶಲ ತರಬೇತಿಯ ಅಗತ್ಯತೆಯನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಲಾಗಿದೆ.

ಮುಖ್ಯಪದಗಳು(Keywords): ಶಿಕ್ಷಕರು, ಬೋಧನೆ, ಬೋಧನಾ ಕೌಶಲ, ಶಿಕ್ಷಣಿಕ ಅಭಿವೃದ್ಧಿ.

୩୧

ಮಾನವ ಕುಲದ ಪ್ರಗತಿಗೆ ಶಿಕ್ಷಣ ಅತ್ಯಂತ ಪ್ರಮುಖವಾದ ವ್ಯತ್ಯಿಯಾಗಿದೆ. ಇದನ್ನು ಒಂದು ಕೆಲಸ ಎಂದು ಕರೆಯುವುದಕ್ಕಿಂತ ವ್ಯತ್ಯಿಯೆಂದು ಪರಿಗಣಿಸಲಾಗುತ್ತದೆ. ವ್ಯತ್ಯಿ ಎಂದು ಕರೆಯಬೇಕಾದರೆ ಅದು ಮುಖ್ಯವಾಗಿ ಸ್ವೇಚ್ಛಾಂತಿಕ ತಳಹದಿ ಹೊಂದಿರಬೇಕು. ಇದರ ಆಧಾರದ ಮೇಲೆ ಸಮಾಜಕ್ಕೆ ಉತ್ತಮವಾದ ಶಿಕ್ಷಣವನ್ನು ಒದಗಿಸುವುದು ಅನಿವಾರ್ಯವಾಗಿರುತ್ತದೆ. ಇದರಿಂದಲೇ ಶಿಕ್ಷಣವೆಂಬ ವ್ಯತ್ಯಿಯನ್ನು ಅತ್ಯಂತ ಅಮೂಲ್ಯವಾದ ವ್ಯತ್ಯಿಯನ್ನಾಗಿ ಹೆಸರಿಸಲಾಗಿದೆ. ವ್ಯತ್ಯಿಯಲ್ಲಿ ತೃಪ್ತಿಯನ್ನು ಹೊಂದಲು ವ್ಯತ್ಯಿ ಕೌಶಲಗಳನ್ನು ಹೊಂದುವುದು, ವ್ಯಾಧಿಸಿಕೊಳ್ಳುವುದು, ಬಳಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬ ಶಿಕ್ಷಕರಿಗೂ ತಾವೂ ಏನು, ಎಲ್ಲಿ, ಏಕೆ, ಹೇಗೆ ಬೋಧಿಸಬೇಕು ಎಂಬುದು ತಿಳಿದಿರುತ್ತದೆ. ಸಾಮಾನ್ಯವಾಗಿ ಶಿಕ್ಷಕರಲ್ಲಿ ಮತ್ತು ಸೇವಾಮಾರ್ಗ ತರಬೇತಿ ಪ್ರಶ್ನೆಗಳನ್ನಾರ್ಥಿಗಳಲ್ಲಿ ಮೂಡುವ ಕೆಲವು ಪ್ರಶ್ನೆಗಳಿಂದರೆ, ನಾವು ಏನನ್ನು ಬೋಧಿಸುತ್ತೇವೆ? ಕೇವಲ ವಿಷಯವನ್ನೇ ಬೋಧಿಸುತ್ತೇವೆಯೋ ಅಥವ ನಿರ್ದಿಷ್ಟವಾದ ಸಾಮರ್ಥ್ಯ, ಮೌಲ್ಯವನ್ನೇನಾದರೂ ಮತ್ತು ಬೆಳೆಸುವ ಪರಿಸ್ಥಿತಿ, ಮಾಡುತ್ತೇವೆಯೋ? ಹಾಗೆ ಎಲ್ಲಿ ಬೋಧಿಸುತ್ತೇವೆ?

Please cite this article as: അമുശേൻ, എ. (2023). പ്രസ്തുത സൗഖ്യത്വദിന പ്രക്കടകരിഗെ മതു തിക്കരിഗെ കൌതല തരദ്ദീശിയ അഗ്രക്കർ. പ്രതിസിദ്ധി: മലിനൈജീവന്നറി കന്നട റോസ്റ്റേർ ജബൽപുര അഫ് പ്രവൃത്തികൾ. 5(2), പു.ഡി. 47-53.

ತರಗतಿಯ ಒಳಗೆ, ಹೋರಗೆ, ಕುಟುಂಬಗಳಲ್ಲಿ, ಸಹಪಾಠಿಗಳ ನಡುವೆ ಇತ್ಯಾದಿ ಮತ್ತು ಯಾಕೆ ಬೋಧಿಸುತ್ತೇವೆ? ಬೋಧನೆ ಒಂದು ಕೆಲಸವೆಂದೆ, ನೈತಿಕ ಬಾಧ್ಯತೆಯಿಂದಲೇ, ನಮಗೆ ಬೋಧನಾ ಕಾರ್ಯ ನಿಯೋಜಿಸಿರುವುದರಿಂದಲೇ ಅಥವ ವಿದ್ಯಾರ್ಥಿಗಳನ್ನು ತೇಗಡಿಸೋಳಸಲೆಂದೇ? ಹೀಗೆ ಬೋಧಿಸುತ್ತೇವೆ? ಬೋಧನೆಯ ಬೇರೆ-ಬೇರೆ ಮಾರ್ಗಗಳಾವುವು? ಹೀಗೆ ಹಲವಾರು ಪ್ರಶ್ನೆಗಳು ಶಿಕ್ಷಕರು ಮತ್ತು ಸೇವಾ ಮೂರ್ವ ತರಬೇತಿಯ ಪ್ರಶ್ನೆಗಳಾರ್ಥಿಗಳಲ್ಲಿ ಮೂಡುವುದು ಸಹಜವಾಗಿರುತ್ತದೆ. ಈರೀತಿಯ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಒಂದು ಪ್ರಯತ್ನವೇ ಈ ಲೇಖನ.

ಶಿಕ್ಷಕನಿಗೆ ತರಬೇತಿಯ ಅವಶ್ಯಕತೆ

ವ್ಯತೀ ಸಾಮಧ್ಯಗಳಲ್ಲಿ ಮೂಲಭೂತವಾಗಿ ಶಿಕ್ಷಕನಿಗೆ ತಿಳಿದಿರಬೇಕಾದ ಬಹಳ ಮುಖ್ಯವಾದ ಅಂಶವೆಂದರೆ, ತನ್ನ ಬೋಧನಾ ವಿಷಯದಲ್ಲಿ ಸಾಕಷ್ಟು ಜಾಣಿ, ಬೋಧನಾ ಸೂಚನಾ ಸಂಪರ್ಕದಲ್ಲಿ ನಿರಗಳತ್ತೆಯ ಜೊತೆಗೆ ತಮ್ಮ ಸಂಪರ್ಕ ಮುಕ್ತಳನ್ನು ತಲುಪುತ್ತಿದೆಯೇ ಇಲ್ಲವೇ ಎಂಬುದು. ಮುಕ್ತಳ ವರ್ಯೋಮಟ್ಟಕ್ಕೆ ತಕ್ಷಂತೆ ಬಳಸಿದಾಗ ಮಾತ್ರ ಸಂಪರ್ಕವು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯ. ಹಾಗೆ ಶಿಕ್ಷಕರಿಗೆ ಯುವ ಕಲಿಕಾರ್ಥಿಗಳ ಆಸಕ್ತಿಯ ಸಂಪರ್ಕದಲ್ಲಿ ಅರಿವೂ ಸಹ ಅಗತ್ಯವಾಗಿರುತ್ತದೆ. ಸಂಶೋಧನೆಗಳ ಪ್ರಕಾರ ಶಿಕ್ಷಕರು ತಮ್ಮ ಕಲಿಕಾರ್ಥಿಗಳ ಆಸಕ್ತಿಯ ಸಂಪರ್ಕದಲ್ಲಿ ಅರಿಯಲ್ಪಿಲ್ಲ ಹಾಗೆ ಕಲಿಕಾ ಶೈಲಿ/ಮಾರ್ಗಗಳನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸುತ್ತದೆ. ಎಲ್ಲಿಯವರೆಗೂ ಶಿಕ್ಷಕರು ವಿದ್ಯಾರ್ಥಿಗಳ ಆಸಕ್ತಿ, ಕಲಿಕಾ ಶೈಲಿ, ಹಿನ್ನಲೆ, ಮನೋಧೋರಣೆಗಳನ್ನು ಅಧ್ಯೋಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಕಲಿಕಾರ್ಥಿಗಳಿಗೆ ನ್ಯಾಯ ಸಮೃದ್ಧವಾದ ಬೋಧನೆಯನ್ನು ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ಕಲಿಕಾರ್ಥಿಗಳ ಆಸಕ್ತಿಯ ಸಂಪರ್ಕದಲ್ಲಿ ಜಾಣಿ ಶಿಕ್ಷಕರಿಗೆ ಹೆಚ್ಚು ಅಗತ್ಯ. ಇಂತಹ ತರಗತಿಗಳಲ್ಲಿ ಬೋಧನೆಯ ಏರ್ಪಾಡು ಕಲಿಕಾರ್ಥಿಗಳು ಭಿನ್ನ ಭಿನ್ನವಾದ ಕಲಿಕಾ ಪ್ರತ್ಯೇಯಿಗಳೊಂದಿಗೆ ಒಗ್ಗಾಡುತ್ತಾರೆ. ಆಪ್ರತ್ಯೇಯಿಗಳನ್ನು ನಿಭಾಯಿಸುವ, ಪ್ರತಿಕ್ರಿಯಿಗಳಿಗೆ ಪ್ರತಿಕ್ರಿಯಿಸುವ ಬಗೆಯನ್ನು ಶಿಕ್ಷಕ ತಿಳಿದಿರಬೇಕು. ಈ ಪ್ರತಿಕ್ರಿಯಿಗಳು ಕಲಿಕಾರ್ಥಿಗಳ ಅಭಾಧವಾದ ಅಭಿಪ್ರೇರಣೆಯನ್ನು ತುಂಬಿತ್ತವೆ. ಇದಕ್ಕೆ ಶಿಕ್ಷಕನಿಗೆ ಪರ್ಯಕ್ಷಮವನ್ನು ಅಥವ ಮತ್ತು ಉದ್ದೇಶಗಳ ಬಗ್ಗೆ ಅರಿವು ಅಗತ್ಯವಾಗಿರುತ್ತದೆ. ಶಿಕ್ಷಕರು ಕೇವಲ ಪರ್ಯಾಪ್ತತೆಯಾಗಿ ಸಹಬಂಧತ್ವವನ್ನು ಹೊಂದಿರದೆ ಪರ್ಯಕ್ಷಮ, ಪರ್ಯಾಪ್ತತೆಯ ಚೌಕಟ್ಟಿ, ಶಿಕ್ಷಣ ನೀತಿಯೊಂದಿಗೂ ಸಹಬಂಧತ್ವವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಬಹುತೇಕ ಶಿಕ್ಷಕರಿಗೆ ಶಿಕ್ಷಣ ನೀತಿಯ ಶಿಫಾರಸ್ನಿಗಳು, ಪರ್ಯಾಪ್ತತೆಯ ಚೌಕಟ್ಟಿನ ಆಶಯಗಳು, ಪರ್ಯಾಪ್ತತೆಯ ರಚನೆ ಮಾರ್ಗಗಳ ಬಗೆಗಿನ ಅರಿವು ಅಷ್ಟಾಗಿರುವುದಿಲ್ಲ. ಇದರಿಂದ ನಾವು ನಮ್ಮ ಶೈಕ್ಷಣಿಕ ಉದ್ದೇಶಗಳಿಗನುಗೂಣವಾಗಿ ವಿದ್ಯಾರ್ಥಿಗಳಿಗೆ ಪರ್ಯಾಪ್ತತೆಯ ವರ್ಗಾವಳಿ ಮಾಡಲು ಸಾಧ್ಯವಿಲ್ಲ.

ಕಲಿಕ ಮತ್ತು ಉತ್ತಮ ವಾತಾವರಣ

ಉತ್ತಮವಾದ ಸುಸ್ಥಿರ ಕಲಿಕಾ ವಾತಾವರಣವನ್ನು ಸೃಷ್ಟಿಸುವುದು ಮತ್ತೊಂದು ಪ್ರಮುಖವಾದ ಕಾರ್ಯವಾಗಿರುತ್ತದೆ. ತರಗತಿಯ ವಾತಾವರಣ ವಿದ್ಯಾರ್ಥಿಗಳ ಆಸಕ್ತಿಯನ್ನು ಸೃಷ್ಟಿಸುವ ಮತ್ತು ಸುಸ್ಥಿರತೆಯನ್ನು ಕಾರ್ಯಕ್ರಮದಲ್ಲಿ ಪ್ರಮುಖವಾದ ಕಾರ್ಯನಿರ್ವಹಿಸುತ್ತದೆ. ಶಿಕ್ಷಕರ ಉತ್ಸಾಹಿಭರಿತ ಸಂಪರ್ಕವೂ ಉತ್ತಮ ಕಲಿಕಾವಾತಾವರಣವನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿಗಳ ವೈಯಕ್ತಿಕ ಧೋರಣೆಗಳನ್ನು

ವೈಕಿತವನ್ನು ಗೌರವಿಸುವ ಜೋತೆಗೆ ಕಲಿಕಾಧಿಕಾರಿಗಳಿಗೆ ಕಲಿಕೆಗೆ ಸಹಾಯ ನೀಡಬೇಕಾಗುತ್ತದೆ. ಶಿಕ್ಷಕರು ತಮ್ಮ ಬೋಧನಾ ವಿಷಯದಲ್ಲಿ ಪರಿಣತಿ ಹೊಂದುವ ಜೋತೆಗೆ ವಿಷಯ ಬೋಧನಾಶಾಸ್ತರದಲ್ಲಿ ಪ್ರಾವಿಣಿತೆಯನ್ನು ಪಡೆಯಬೇಕಾಗುತ್ತದೆ. ಬೋಧನಾ ವಿಷಯದಲ್ಲಿ ಬಹುತೇಕ ಶಿಕ್ಷಕರು ಪರಿಣತಿಯನ್ನು ಹೊಂದಿರುತ್ತಾರೆ, ಆದರೆ ಆ ಜ್ಞಾನವನ್ನು ಮುಕ್ತ ವರ್ಯೋಮಟಕ್ಕ ಬದಲಿಸಿ ಅಧ್ಯೇತಸುವ ಕೌಶಲದಲ್ಲಿ ಕೊರತೆಯನ್ನು ಎದುರಿಸುತ್ತಿರುತ್ತಾರೆ. ಪ್ರತಿಯೊಬ್ಬ ಕಲಿಕಾಧಿಕಾರಿ ಕಲಿಕಾ ಶೈಲಿಯು ವೈಯಕ್ತಿಕವಾಗಿರುತ್ತದೆ ಮತ್ತು ಭಿನ್ನವಾಗಿರುತ್ತದೆ. ಹೀಗಿರುವಾಗ ಒಂದೇ ಮಾರ್ಗದ ಬೋಧನಾ ವಿಧಾನವು ಸಂಪೂರ್ಣ ತರಗತಿಗೆ ಹೇಗೆ ಸೂಕ್ತವಾಗಿರಲು ಸಾಧ್ಯ, ವಸ್ತುವಿಷಯವನ್ನು ಹೇಗೆ ಅಧ್ಯೇತಸಿಕೊಳ್ಳಲು ಸಾಧ್ಯ? ಕಲಿಕಾಧಿಕಾರಿಗಳ ಆಸಕ್ತಿಗಾನುಗೊಂವಾಗಿ ಬೋಧನಾ ವಿಧಾನವನ್ನು ವಿನ್ಯಾಸಗೊಳಿಸಿ ಅದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದಾಗ ಬೋಧನಾಶಾಸ್ತರ ಸೂಕ್ತವಾದ ಬಳಕೆಯಾಗುತ್ತದೆ. ಇದರ ಕೊರತೆಯಿರುವುದರಿಂದಲೇ ಕಲಿಕಾಧಿಕಾರಿಗಳಿಗೆ ಜ್ಞಾನದ ಬೋಧನೆ ಮತ್ತು ಕಲಿಕೆಯಲ್ಲಿ ತೊಂದರೆಯಾಗುತ್ತಿದೆ.

ಶೈಕ್ಷಣ ಮತ್ತು ಪ್ರಸ್ತುತ ಸ್ವಿವೇಶ

ಒಂದು ಸಂಶೋಧನೆಯ ಪ್ರಕಾರ ಪ್ರಯೋಗಾರ್ಥಿ ರಚನೆಯ ನಿರೀಕ್ಷೆಗೂ, ಸಲಹಾ ಸಮಿತಿ ನೀಡಿರುವ ಸಲಹೆಗಳಿಗೂ ಹಾಗೂ ಕಲಿಕಾ ಉತ್ಪನ್ನಗಳ ನಡುವೆ ಸಹಸಂಬಂಧದಲ್ಲಿ ಅತಿ ಹೆಚ್ಚಿನ ಅಂತರವಿದೆಯಿಂದು ತಿಳಿಸುತ್ತದೆ. ‘ಎನ್‌ಸಿಇಆರ್ಟ್’ ಯ ಮಾರ್ಗದರ್ಶಿತ ತರ್ಗಳ ಆಧಾರದ ಮೇಲೆ ರಚಿಸಲ್ಪಟ್ಟ ಬೋಧನಾ ಚಟುವಟಿಕೆಗಳನ್ನು ಅಧ್ಯೇತಸಿಕೊಳ್ಳಿದ ಶಿಕ್ಷಕ ತನ್ನ ಬೋಧನಾಶಾಸ್ತರ ಸೂಕ್ತವಾದ ಬಳಕೆ ಮಾಡಲಾರ, ಶೈಕ್ಷಣಿಕ ಮೂಲಭಾತ ತರ್ಗಳ ಆಧಾರದ ಮೇಲೆ ನೆಡೆಯದ ಕಲಿಕಾ ಬೋಧನಾ ಚಟುವಟಿಕೆಯ ಮೌಲ್ಯಮಾಪನವಾಗಲಿ, ಕಲಿಕಾ ಉತ್ಪನ್ನವಾಗಲಿ ಶೈಕ್ಷಣಿಕ ಗುರಿಗಾನುಸಾರವಾಗಿರುತ್ತದೆ ಎಂಬುದು ಭಾಗಶಃ ಅನಿರೀಕ್ಷಿತವೇ ಸರಿ. ಇದರಿಂದ ಬರುವ ಸ್ವಫ್ಟೀಕರಣವೆಂದರೆ ಕಲಿಕಾ ಒಳಹರಿವು, ಪ್ರತ್ಯೇಕಿಸಿ ಮತ್ತು ಉತ್ಪನ್ನಗಳ ನಡುವೆ ಬಹಳ ಸೂಕ್ತವಾದ ಅಂತರವನ್ನು ಕಾಣಬಹುದು. ‘ಎನ್‌ಸಿಇಆರ್ಟ್’ ಯ ಸಮೀಕ್ಷೆಯು ಮೇಲ್ಮೊದ ವಿಷಯಕ್ಕೆ ಸ್ವಫ್ಟೀಕರಣವನ್ನು ನೀಡುತ್ತದೆ. ಬಹುತೇಕ ವಿಷಯಗಳಲ್ಲಿ ಅನ್ವಯಿಕೆಯ ಕಲಿಕಾ ಉತ್ಪನ್ನವನ್ನು ಅಳವಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ವಿಫಲವಾಗಿರುವುದನ್ನು ಎನ್‌ಸಿಇಆರ್ಟ್ ಯು ನಮೂದಿಸಿದೆ. ಭಾರತದಂತಹ ದೇಶದಲ್ಲಿ ಶಿಕ್ಷಣಕ್ಕೆ ಅತೀ ಹೆಚ್ಚಿನ ಆದ್ಯತೆ ಇಡ್ಡರೂ ಶೈಕ್ಷಣಿಕ ಗುರಿಗಳೊಂದಿಗೆ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ, ನಿರೀಕ್ಷತ ಬದಲಾವಣೆಗಳನ್ನು ವಿದ್ಯಾರ್ಥಿಗಳಲ್ಲಿ ತರುವಲ್ಲಿ ವಿಫಲತೆಯನ್ನು ಗುರುತಿಸಬಹುದು, ಉದಾಹರಣೆಗೆ ಶಾಲೆಯಿಂದ ಹೊರಗುಳಿದ ಮಕ್ಕಳು ಇಂದಿಗೂ ಕಾಣಿಸಿಗುತ್ತಾರೆ. ಹೀಗೆ ಹಲವಾರು ಅಂಶಗಳಿಂದ ತಿಳಿಯುವುದೇನೆಂದರೆ ಬೋಧನೆಯ ಸ್ವರೂಪ ತುಂಬಾ ಕ್ರಿಯಾಶೀಲವಾದುದು ಇದು ಸಮಾಜದ ಬೇಡಿಕೆಗಳ ಆಧಾರದ, ವಿದ್ಯಾರ್ಥಿಗಳ ಕಲಿಕಾ ಶೈಲಿ, ಶಿಕ್ಷಣದ ನೀತಿಗಳು, ಶಿಫಾರಸ್ತಗಳು ಮುಂತಾದವರ್ಗಳಿಂದ ನಿರ್ದರ್ಶಿಸಲ್ಪಡುತ್ತದೆ.

ಪ್ರಸ್ತುತ ಇಪ್ಪತ್ತೊಂದನೇ ಶತಮಾನದಲ್ಲಿ ಬದಲಾಗುತ್ತಿರುವ ಬೇಡಿಕೆಗಳನ್ನು ಮೂರಿಕ್ಕೊಳ್ಳಲು ಪ್ರತಿಯೊಬ್ಬ ಶಿಕ್ಷಕರೂ ಸಿದ್ಧರಿರಬೇಕಾಗುತ್ತದೆ. ಈ ಶತಮಾನವು ಹಲವಾರು ಕೌಶಲಗಳನ್ನು ಮುಖ್ಯ ಬೇಡಿಕೆಗಳನ್ನಾಗಿ ಹೊಂದಿದೆ ಉದಾ: ಸಮಸ್ಯೆ ಪರಿಹಾರ, ಸೃಜನತೀಲತೆ, ಸಂವಹನ ಕೌಶಲ, ವಿಮರ್ಶಾತ್ಮಕ ಜಿಂತನೆ, ವೈವಿಧ್ಯಮಯವಾದ ಆಲೋಚನೆಗಳು, ಶೀಮಾನ ಕೈಗೊಳ್ಳುವ ಕೌಶಲ, ಸಮಾಲೋಚನ ಕೌಶಲ,

ನಾಯಕರೆ ಕೌಶಲಗಳು, ಮೃದು ಕೌಶಲಗಳು ಮುಂತಾದವು. ಶಿಕ್ಷಕರು ಇಂತಹ ಹಲವಾರು ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾದರೆ ಮುಖ್ಯವಾಗಿ ಶಿಕ್ಷಕನು ಈ ಎಲ್ಲಾ ಕೌಶಲಗಳಲ್ಲಿ ಪರಿಣತಿಯನ್ನು, ಸಾಮಧ್ಯಗಳನ್ನು ಹೊಂದಿರಬೇಕಾಗುತ್ತದೆ. ಆದರೆ ಪ್ರಸ್ತುತ ಶತಮಾನದ ವಿದ್ಯಾರ್ಥಿಗಳಲ್ಲಿ ಮೇಲ್ಮಾನದ ಕೌಶಲಗಳನ್ನು, ಸಾಮಧ್ಯಗಳನ್ನು ಸ್ಪಷ್ಟವಾಗಿ ಪರಿಣತಿಯನ್ನು ಪ್ರಸ್ತುತ ಬೋಧನಾ ವೃತ್ತಿಯ ಭಾಂದವರು ಹೊಂದಿರುವರೇ ಎಂಬುದು ಒಂದು ಪ್ರಶ್ನೆಯಾಗುತ್ತದೆ.

ಎನ್‌ಸಿಆರ್‌ಎಸ್ ಸಮೀಕ್ಷೆ ತಿಳಿಸುವುದೇನೆಂದರೆ ಬಹುತೇಕ ಶಿಕ್ಷಕರಿಗೆ ವಿಷಯ ಪಾರಿಣ್ಯತೆಯೂ ಇರುತ್ತದೆ ಜೋತೆಗೆ ಬೋಧನಾಶಾಸ್ತ್ರದ ಅರಿವೂ ಇರುತ್ತದೆ, ಆದರೆ ಇವೆರಡರೆ ಸಮೂಲಿಸುವಿಕೆಯ ಬಗ್ಗೆ ತಿಳಿದಿರುವದಿಲ್ಲ. ಉತ್ತಮವಾದ ಮತ್ತು ಪರಿಣಾಮಕಾರಿಯಾದ ಬೋಧನೆಯು ಇವುಗಳ ಸಮೂಲಿಸುವಿಕೆಯಿಂದ ಮಾತ್ರ ಸಾಧ್ಯ. ಇಲ್ಲವಾದರೆ ತಮ್ಮ ಪರಿಕಲ್ಪನೆಗಳ ತಳಹದಿಯ ಮೇಲೆ ವಿದ್ಯಾರ್ಥಿಗಳು ಕಲಿಕೆಯನ್ನು ಮುಂದುವರೆಸುತ್ತಾರೆ. ಈ ಅಭಿವೃತ ಬುನಾದಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ತಪ್ಪಾದ ಪ್ರಭಾವವನ್ನು ಬೀರುವದರಲ್ಲಿ ಆಶ್ಚರ್ಯವಿಲ್ಲ. ಶಿಕ್ಷಕ ತನ್ನ ಬೋಧನೆಗಾಗಿ ಉತ್ತಮ ಯೋಜನೆಯನ್ನು ರೂಪಿಸಿದ್ದರೂ ಅದರ ಅನುಷ್ಠಾನದ ಕೇರತೆಯನ್ನು ಅನುಭವಿಸುತ್ತಾರೆ. ಇದರ ಸರಿಯಾದ ಅಳವಡಿಕೆ ತುಂಬಾ ಅಗತ್ಯವಾಗಿರುತ್ತದೆ. ಕಲಿಕೆಯ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳು ಅಧ್ಯೋತ್ಸಾಹಿತಾಗ ಮಾತ್ರ ಕಲಿಕಾಸ್ತಕಿ ಬೆಳೆಯಲು ಸಾಧ್ಯ. ವಿಷಯಗಳ, ಪರಿಕಲ್ಪನೆಗಳ ಸಹಸಂಬಂಧವನ್ನು ಸ್ಪಷ್ಟಕರಿಸಿ ಬೋಧಿಸುವುದೂ ಸಹ ಅಷ್ಟೇ ಅನಿವಾರ್ಯವಾಗಿರುತ್ತದೆ. ಬೋಧನೆಯಲ್ಲಿ ಬಹುಶಾಸ್ತೀಯ ಸಹ-ಸಂಬಂಧಗಳನ್ನು ತರಗತಿಗಳಲ್ಲಿ ಸ್ಥಾಪಿಸುವುದು ಅತ್ಯಂತ ಅಗತ್ಯ. ವಿದ್ಯಾರ್ಥಿಗಳ ಮೌಲ್ಯಮಾಪನವೂ ಅವರ ಕಲಿಕಾ ಸಾಮಧ್ಯದ ಬಗ್ಗೆ ಶಿಕ್ಷಕನಿಗೆ ಸ್ಪಷ್ಟ ಕಲ್ಪನೆಯನ್ನು ಮೂಡಿಸುತ್ತದೆ.

ಶಿಕ್ಷಕ ಮತ್ತು ಮೌಲ್ಯಮಾಪನ

ಶಿಕ್ಷಕನಿಗೆ ಕಲಿಕಾರ್ಥಿಯನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ಕಾರ್ಯ ವಿಧಾನ ತಿಳಿದಿರಬೇಕು. ಇಲ್ಲವಾದಲ್ಲಿ ಸಕ್ರಿಯ ಮೌಲ್ಯಮಾಪನ ಕೈಗೊಳ್ಳಲು ಸಾಧ್ಯವಿಲ್ಲ ಹಾಗೂ ಸ್ವಯಂ ಮೌಲ್ಯಮಾಪನವೂ ಸಾಧ್ಯವಿಲ್ಲ ಮತ್ತು ವಿದ್ಯಾರ್ಥಿಗಳಿಗೂ ಸ್ವಯಂ ಮೌಲ್ಯಮಾಪನದ ಕಲ್ಪನೆಯನ್ನು ಬೆಳೆಸಲು ಸಾಧ್ಯವಿಲ್ಲ.

NEP -2019 ರ ಶಿಫಾರಸ್ತಗಳು

ಈರೀತಿಯ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಶೈಕ್ಷಣಿಕ ನೀತಿಗಳು ಹಲವಾರು ಶಿಫಾರಸ್ತನ್ನು ನೀಡಿವೆ. 2019ರ ಎನ್‌ಎಷ್ಟಿಯೆ ಯು ಶಾಲಾ ಶಿಕ್ಷಣಕ್ಕೆ, ಶಿಕ್ಷಕರಿಗೆ ಹಲವಾರು ಸಲಹೆಗಳನ್ನು ನೀಡಿದೆ ಅದರಲ್ಲಿ ಪ್ರಮುಖವಾದವರ್ಗಳೆಂದರೆ,

- ಅನನ್ಯ ಸಾಮಧ್ಯಗಳನ್ನು ಗುರುತಿಸುವುದು ಮತ್ತು ವೃದ್ಧಿಗೂಳಿಸುವುದು: ಪ್ರತಿಯೂಂದು ಮಗುವಿನಲ್ಲಿ ಇರುವ ಅನನ್ಯ ಸಾಮಧ್ಯಗಳನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಬೋಧನೆ ವಿಧಾನ, ಕಲಿಕಾ ಸೌಲಭ್ಯಗಳನ್ನು ಒದಗಿಸುವುದು.

- ನಿರಂತರ ಮತ್ತು ವ್ಯಾಪಕ ಹೊಲ್ಯೂಮಾಪನದ ಅನುಷ್ಠಾನಕ್ಕೆ ಆಧ್ಯತ್ಮಿಕ ಇದು ಪ್ರಸ್ತುತವಾಗಿ ಚಾಲ್ತಿಯಲ್ಲಿದ್ದರೂ ಕೇವಲ ದಾಖಲೆಗಳಲ್ಲಿ ಮಾತ್ರವಿಲ್ಲದ್ದು ಇದರ ಸಮರ್ಪಕವಾದ ಬಳಕೆ ಶಿಕ್ಷಕರಿಗೆ ಕಷ್ಟವಾಗುತ್ತಿದೆ.
- ಪ್ರಾದೇಶಿಕತೆ ಮತ್ತು ಪೈವಿಧ್ಯತೆಯನ್ನು ಗೌರವಿಸುವುದು: ಪರ್ಯಾಕ್ರಮವು ಪ್ರಾದೇಶಿಕ ಅಂಶಗಳನ್ನು ಒಳಗೊಂಡಿದ್ದಾಗ ಮಾತ್ರ ಹಚ್ಚು ಆಸಕ್ತಿಯುತವಾಗಿರಲು ಸಾಧ್ಯ. ಪ್ರಾದೇಶಿಕ ಕಲ್ಪನೆ, ಉದಾಹರಣೆಗಳನ್ನು ನೀಡಿದಾಗ ತರಗತಿ ಮತ್ತು ವಿದ್ಯಾರ್ಥಿ ಹಾಗೂ ಸಮುದಾಯದ ನಡುವೆ ಬಂಧವೇರ್ಪಡುತ್ತದೆ.
- ಸಂಪೂರ್ಣ ಸಮರ್ಪಿತ ಮತ್ತು ಸಮನ್ವಯತೆ ತರುವುದು: ಕಲಿಕೆಯಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶ ನೀಡಿ ಕಲಿಯಲು ಇಚ್ಛಿಸುವವರೆಲ್ಲರಿಗೂ ಶಿಕ್ಷಣದ ಪರಧಿಯೂಳಗೆ ಸೇರ್ಪಡಿಸಿ ಶಿಕ್ಷಣದ ಹಕ್ಕನ್ನು ಸಾಕಾರಗೊಳಿಸಲು ಯಶಿಸಿದೆ.
- ಸಂಶೋಧನೆ-ಬೆಳವಣಿಗೆ ಮತ್ತು ಜೋಧನೆ ನಡುವಳಿ ಸಂಬಂಧ ಕಲ್ಪಿಸುವುದಕ್ಕೆ ಆಧ್ಯತ್ಮಿಕ: ಜೋಧನೆಯನ್ನು ಉತ್ತಮ ಪದಿಸುವ ಸಂಶೋಧನೆಗಳನ್ನು ಕೃಗೊಳ್ಳುವುದಕ್ಕೆ ಹೆಚ್ಚಿನ ಮೌಲ್ಯಾದ್ವಯನ್ನು ಎನ್ ಇ ಪಿ 2019 ನೀಡಿದೆ. ಈ ಮೂಲಕ ಸಂಶೋಧನೆಯ ಫಲಿತಾಂಶಗಳನ್ನು ಶೈಕ್ಷಣಿಕ ಬೆಳವಣಿಗೆಗೆ ಬಳಸಿಕೊಳ್ಳುವುದು ಇದರ ಮತ್ತೊಂದು ಉದ್ದೇಶ.
- ಕಲಿಕಾನುಭವಗಳನ್ನು ಒದಗಿಸುವುದು: ಪ್ರತಿಯೊಬ್ಬ ಕಲಿಕಾರ್ಥಿಯೂ ತನ್ನ ಕಲಿಕಾ ಪರಿಕಲ್ಪನೆಗಳಿಗೆ ತಕ್ಷಂತೆ ನೈಜ ಅನುಭವಗಳನ್ನು ಪಡೆಯಬೇಕು. ಇದು ಅಡ್ಡ ಅಥವ ಸಿಇಜು ಪರ್ಯಾಕ್ರಮ ವಿಧಾನದ ಅಳವಡಿಕೆಯಿಂದ ಸಾಧ್ಯ. ವಿವಿಧ ಬಗೆಯ ಜೋಧನಾ ವಿಧಾನಗಳು, ಬಗೆಗಳು, ಮಾರ್ಗಗಳು ಮುಂತಾದವುಗಳನ್ನು ಬಳಸುವುದು ಹಾಗೆ ಬಹುಶಾಸ್ತೀಯ ಸಂಬಂಧಗಳನ್ನು ಸಹ ಸೇರ್ಪಡಿಸುವುದು.
- ಕೌಶಲಗಳ ಬೆಳವಣಿಗೆ ಆಧ್ಯತ್ಮಿಕ: ಪ್ರತಿಯೊಬ್ಬ ಮಗನ್ನೂ ತನ್ನ ಸಾಮರ್ಥ್ಯಕನುಗೊಳಿಸಬಾಗಿ ಕೌಶಲಗಳನ್ನು ಬೆಳಸಿಕೊಳ್ಳಬೇಕು. ಸಂವಹನ ಕೌಶಲ, ವ್ಯವಹಾರಿಕ ಜ್ಞಾನ, ವೃತ್ತಿಯ ಕಡೆಗೆ ಉತ್ತಮಧೋರಣೆ, ಜೀವನ ಪರಿಸರ ಕಲಿಕೆ, ಸ್ವಯಂ ನಿರ್ವಹಣೆ, ಸಹಕಾರ ಕಲಿಕೆ, ಸೃಜನತೀಲತೆ, ಸ್ವ ಅಭಿಪ್ರೇರಣೆ, ಅನ್ವಯಿಸಿಕೊಳ್ಳಲಿವಿಕೆ, ಒತ್ತಡ ನಿರ್ವಹಣೆ, ವೈಯಕ್ತಿಕ ಸೂಕ್ಷ್ಮತೆ ಮತ್ತು ತಾಂತ್ರಿಕ ಕೌಶಲಗಳು ಹೀಗೆ ಹಲವಾರು ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಬೆಳಸುವುದು ಅನಿವಾಯವಾಗುತ್ತದೆ.

ಮೇಲಿನ ಹಲವಾರು ಶಿಫಾರಸ್ತಗಳನ್ನು ಸಾಕಾರಗೊಳಿಸಲು ಎನ್ ಇ ಪಿ ಯು ಶಿಕ್ಷಕ ತರಬೇತಿ ಕೇಂದ್ರಗಳನ್ನು ಮತ್ತು ಶೈಕ್ಷಣಿಕವಾಗಿ ಸಧ್ಯಡಗೊಳಿಸಲಿದ್ದು, ಇದಕ್ಕೆ ಸಂಬಂಧಪಟ್ಟಂತೆ ಎನ್ ಇ ಪಿ ಎಂಬುದರಲ್ಲಿ ಶಿಕ್ಷಕರ ತರಬೇತಿ ಶಿಕ್ಷಣದ ಬಗ್ಗೆ ಹೇಳುವುದೇನೆಂದರೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ 3 ಬೇರೆ-ಬೇರೆ ವಿಧಾನದ ಶಿಕ್ಷಕರ ತರಬೇತಿ ಕೋಸೋಗಳನ್ನು ಜಾರಿಗೆ ತರಲಿದೆ. 4 ವರ್ಷದ ಇನ್ನೀರ್ಲೇಚೆಡ್ ಕಾರ್ಯಕ್ರಮ, ಇದರಲ್ಲಿ ಪದವಿಯ ಜೋತೆಗೆ ಜೋಧನಾ ತರಬೇತಿಯು ಜೋಧನಾ ಅರ್ಥತ್ಯಾಗಿರುತ್ತದೆ.

2 ವರ್ಷದ ಬಿ.ಇಡಿ ತರಬೇತಿ ಮತ್ತು ಒಂದು ವರ್ಷದ ಬಿ.ಇಡಿ. ತರಬೇತಿಯು ಉನ್ನತ ಸ್ವಾತ್ಮಕೋಶರ ಮುಗಿಸಿರುವ ವಿದ್ಯಾರ್ಥಿಗಳಿಗಾಗಿರುತ್ತದೆ. ಇದರ ಅನುಷ್ಠಾನವು 2030ನೇ ಸಾಲಿಗೆ ಅನ್ವಯವಾಗಲಿದೆ. ಶಿಕ್ಷಕ ತರಬೇತಿ ಕಾರ್ಯಕ್ರಮಗಳು ಒಮ್ಮಾಸ್ತೀಯ ಅಂಶಗಳನ್ನು ಒಳಗೊಂಡ ವಿಶ್ಲೇಷಣೆಯಿಂದ ಅಧೀಕ್ಷೇತ್ರದ ಪಡೆಯಿಂದ ಹಾಗೆಯೇ ಇದು ದೂರ ಶಿಕ್ಷಣ ಮತ್ತು ಮಿಶನ್ ಆಧಾರಿತ ಶಿಕ್ಷಕ ತರಬೇತಿಯ ಕಾರ್ಯಕ್ರಮವನ್ನು ಮುಂದುವರೆಸಲಿದೆ. ಇದು ಪ್ರಸ್ತುತವಾಗಿರುವ ಶಿಕ್ಷಣ ತರಬೇತಿ ಮತ್ತು ಅದರ ಅನ್ವಯಿಕಾಂಶಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವುದಾಗಿರುತ್ತದೆ. ಇದರಿಂದ ಶಿಕ್ಷಕನು ತನ್ನ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಎದುರಿಸುವ ಸಮಸ್ಯೆಗಳನ್ನು ನಿರಾರಿಸಿಕೊಳ್ಳಬಲ್ಲ ಸಾಮಾಜಿಕವನ್ನು ಬೇಳೆಸಲು ಸಾಧ್ಯವಾಗಬಲ್ಲದು. ಗುಂಪು ಮೌಲ್ಯಮಾಪನ, ಸ್ವಯಂ ಮೌಲ್ಯಮಾಪನ ಮತ್ತು ಶಿಕ್ಷಕರ ಮೌಲ್ಯಮಾಪನಗಳನ್ನು ಹೊಂದಿರುತ್ತವೆ. ಹೀಗಿರುವಾಗಿ ಶಿಕ್ಷಕರಲ್ಲಿ ಅಗತ್ಯವಾಗಿ ಬೇಳೆಸ ಬೇಕಾಗಿರುವ ಕೌಶಲಗಳೆಂದರೆ, ವಿಷಯಾಧಾರಿತ ಜ್ಞಾನದ ಮಿಶನ್, ಹೊಧನಾ ಶಾಸ್ತೀಯ ಜ್ಞಾನ, ಮಾಧ್ಯಮ ಸಾಹಿತ್ಯ, ಏಸಿಟಿ ಸಾಹಿತ್ಯ ಮತ್ತಿತರ ಅವಶ್ಯಕ ಕೌಶಲಗಳನ್ನು ಬೇಳೆಸಬೇಕಾಗಿರುತ್ತದೆ. ಶಿಕ್ಷಕರು ಸಮಸ್ಯೆ ಪರಿಹಾರ ಸಾಮಾಜಿಕ, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆಯನ್ನು ಹೊಂದಿರುವುದು ಅತ್ಯಂತ ಅಗತ್ಯವಾಗಿರುತ್ತದೆ. ಏಕೆಂದರೆ ಶಿಕ್ಷಕರು ಸ್ವಯಂ ಈ ರೀತಿಯ ಕೌಶಲಗಳನ್ನು ಹೊಂದಿಲ್ಲದಿದ್ದರೆ ವಿದ್ಯಾರ್ಥಿಗಳಲ್ಲಿ ಇಂತಹ ಸಾಮಾಜಿಕವನ್ನು ಬೇಳೆಸಲು ಸಾಧ್ಯವಿಲ್ಲ. ಹಾಗಾಗಿ ಶಿಕ್ಷಕರು ಉತ್ತಮ ಸಂವಹನ ಕೌಶಲದ ಜೊತೆಗೆ ಪ್ರಸ್ತುತದ ತಂತ್ರಜ್ಞಾನದೊಂದಿಗೆ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕಾಗಿದೆ. ಹಾಗೆ ಶಿಕ್ಷಕರು ಕಲಿಕಾ ನಾವಿನ್ಯತೆಯ ಕೌಶಲವನ್ನು ವ್ಯಾಧಿಸಿಕೊಳ್ಳಬುದು, ಸಲಹೆಗಾರನಾಗುವ, ಗಣಕಯಂತರದ ಅರಿವು, ಮಾಹಿತಿ ರವಾನಿಸುವ ಕೌಶಲ, ವ್ಯಕ್ತಿಗಳ ನಡುವಿನ ಸಂಪರ್ಕದ ಕೌಶಲ, ಜೀವನ ಪರ್ಯಂತ ಕಲಿಕಾ ಕೌಶಲಗಳು ಮುಂತಾದವುಗಳನ್ನು ವಿದ್ಯಾರ್ಥಿಗಳ ಅಗತ್ಯತೆಗೆ ಅನುಗುಣವಾಗಿ ಬೇಳೆಸುವ ಕೌಶಲ ಶಿಕ್ಷಕರಲ್ಲಿ ಅಭಿವೃದ್ಧಿಪಡಿಸಬೇಕು.

ಉಪಸಂಹಾರ

ಅಂತಿಮವಾಗಿ ಶಿಕ್ಷಣದ ನಾಯಕರ ಅಗತ್ಯತೆ ಹೆಚ್ಚಾಗಬೇ. ಪ್ರಸ್ತುತವಾಗಿ ತಮ್ಮ ವಿದ್ಯಾರ್ಥಿಗಳನ್ನು ಗುರಿಯತ್ತೆ ಕೊಂಡೊಯ್ಯಲು ಸೂಕ್ತ ಮಾರ್ಗದರ್ಶನ ನೀಡಿ, ಶಿಕ್ಷಣದ ಗುರಿ ಮತ್ತು ಉದ್ದೇಶಗಳನ್ನು ಸಾಧಿಸುವಂತಹ ನಾಯಕರ ಅಗತ್ಯತೆ ಹೆಚ್ಚಾಗಿದೆ. ಉತ್ತಮ ಕಲಿಕಾ ಪ್ರಕ್ರಿಯೆಯೊಂದಿಗೆ ಕಲಿಕಾರ್ಥಿಗೆ ಸೌಲಭ್ಯಗಾರನಾಗುವ ಅವಶ್ಯಕತೆಯೂ ಇದೆ. ಇದರಿಂದ ಮಾತ್ರ ಉತ್ತಮ ಶೈಕ್ಷಣಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಲು ಸಾಧ್ಯ ಇದನ್ನು ಸಾಧಿಸಲು ಉತ್ತಮ ಗುಣಮಟ್ಟದ ಮತ್ತು ತನ್ನ ವೃತ್ತಿಸಂಹಿತೆಗೆ ಬದ್ಧನಾಗಿ ಶಿಕ್ಷಣ ಪ್ರಕ್ರಿಯೆಯಲ್ಲಿ ತೊಡಗುವ ಶಿಕ್ಷಕರಿಂದ ಮಾತ್ರ ಸಾಧ್ಯ. ಆದ್ದರಿಂದ ಪ್ರಸ್ತುತ ಸನ್ವೇಶದಲ್ಲಿ ಸಂಶೋಧಿಲ್ಪದುವ ಹೊಸ ಕೌಶಲಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡುವುದರೊಂದಿಗೆ ಅರಿವು ಮೂಡಿಸುವುದರ ಅಗತ್ಯತೆ ಇದೆ

ಪರಾಮರ್ಶನ ಗ್ರಂಥಗಳು

- Borko, H. (2004). Professional Development and teacher Learning: Mapping the terrain. *Educational Researcher*, 33(8), 3–15.
<https://doi.org/10.3102/0013189x033008003>

- Dembo, M. H., & Gibson, S. (1985). Teachers' sense of efficacy: an important factor in school improvement. *Elementary School Journal*, 86(2), 173–184.
<https://doi.org/10.1086/461441>
- Omar, C. M. Z. C. (2014). Need for In-Service Training for Teachers and It's Effectiveness In School. *International Journal for Innovation Education and Research*, 2(11), 1–9. <https://doi.org/10.31686/ijier.vol2.iss11.261>
- Rebecca Lazarides and Lisa Marie Warner. (2020). *Teacher Self-Efficacy*. Oxford university press. DOI: 10.1093/acrefore/9780190264093.013.890
- Seema Nair, Amruta Jog. (2020). Teacher Training and Skill Enhancement in India using Innovative Techniques. *International Journal of Innovative Technology and Exploring Engineering (IJITEE)*. 9(4), 71-76
- *Self-Efficacy: Helping Students Believe in Themselves*. (n.d.).
<https://serc.carleton.edu/NAGTWorkshops/affective/efficacy.html>
- Skaalvik, E. M., & Skaalvik, S. (2010). Teacher self-efficacy and teacher burnout: A study of relations. *Teaching and Teacher Education*, 26(4), 1059–1069.
<https://doi.org/10.1016/j.tate.2009.11.001>